

ಕರೆಯಿಲ್ಲ. ಮೊಬೈಲ್ ಆಡುವ ಸಮಯ ಬಂದಾಗ ಮಾತ್ರ ಮುಖದಲ್ಲಿ ಖಚಿಯ ಗೇರೆ. ಆ ಸಮಯ ಮಾರಿಯುತ್ತಿದ್ದಂತೆ ಪಟಕನೆ ಅದನ್ನು ಕುಟ್ಟಿ ಸಿಪ್ಪು ತೋರಿಸುತ್ತಿದ್ದ. ಇತ್ತಿಚೆಗಂತೂ ಏಕಾಗಿಯಾಗಿ ಕತ್ತಲು ಕೊಳೆಯಲ್ಲಿರಲು ಇವುವದುತ್ತಿದ್ದ. ಉಲ್ಲಿನಿಂದ ಅಳ್ಳಿ ಬಂದರೂ ಮಾತನಾಡಿಸದೆ ಸುಮ್ಮನೆ ಮಂಕಾಗಿ ಪ್ರಳಿತುತ್ತಿದ್ದ. ಮೊಮ್ಮಗನ ಸ್ಥಿತಿ ನೋಡಿದ ಅಳ್ಳಿ ಅಳ್ಳಕ್ಕು ಲೋಗಾಂಫರಂತೆ.

ಈ ಹುಡಗನ ಸ್ಥಿತಿ ನೋಡಿ ಅವನ ತಂದೆ ತಾಯಿ ಬೇಜಾಬಾಬು ರಿಯವರೆಂದು ಹೇಳುವಿಲ್ಲ. ಮಗುವಿಗೆ ಸಾಕಷ್ಟು ಸಮಯ ಕೊಡುತ್ತಿದ್ದರು. ಆದರೆ, ಮೊಬೈಲ್ ಚಟ್ಟ ಶುರುಹುತ್ತಿದ್ದ ಮೇಲೆ ಅವನಿಗೆ ಯಾರ ಸಾಂಗತ್ಯವೂ ಬೇಡವಾಗಿತ್ತು. ಕೆನೆನೆಗೆ ಜ್ಯೋತಿಷ್ಯವನ್ನು ಕೇಳಿದರು. “ಒಂದೆರಡು ವರ್ಷ ಹೀಗೆ ಅವನು, ನಂತರ ಸರಿ ಹೋಗುತ್ತಾನೆ” ಎಂದು ಅವರು ಹೇಳಿಕಳಿತ್ತಿದ್ದರು. ಹಾಸ್ಟಲ್‌ಗೆ ಸೇರಿಸಲು ಪ್ರವೇಶ ಪರ್ಕ್‌ ಬರಿಸಿದರೂ ವಾಸಾಗಲು ಅವನಿಂದ ಸಾಧ್ಯವಿಲ್ಲ ಎಂದು ಆಕೆ ಅಲವತ್ತುಕೊಡಾಗ, ಒಮ್ಮೆ ಮನೋಽದ್ವರ ಬಳಿ ಹೋಗಿ ಸಲಹ ಪಡೆಯಿರಿ ಎಂದಷ್ಟೇ ಹೇಳುವುದಾಯ್ದು.

ಸಂಬಂಧಿಕರಲ್ಲಿ ಮತ್ತೊಬ್ಬ ಹೈಸ್ಕೂಲು ಓದುವ ಹುಡಗ ಇದೆ ರೀತಿ ಮೊಬೈಲ್ ಚಟ್ಟ ಅಂತಿಕೊಂಡು, ಅದೇನು ಗೇಮ್‌ ಅಡುತ್ತಿದ್ದನೋ, ಯಾವ ರೀತಿ ದುಡ್ಡ ಕೆಳಿಯುತ್ತಿದ್ದನೋ, ತಂದೆ ತಾಯಿಗಳಿಗೆ ವಿವರ್ಯ ಶಿಳಿಯುವುದುರಲ್ಲಿ ತುಂಬಾ ತಡವಾಗಿಬ್ಬಿತ್ತು. ತಾಯಿಗೆ ಬೆಂಗಳೂರಿನ ಹೈಕೋಟಿನಲ್ಲಿ ಕೆಲಸ, ತಂದೆಗೆ ಕೆಮಿಕಲ್ ಫಾಕ್ಟರಿಯಲ್ಲಿ ಕೆಲಸ ಇಬ್ಬರೂ ಬೆಳಗೆ ಮನೆಬಿಟ್ಟವರು ವಾಪಸ್ತಾಗುತ್ತಿದ್ದುದು ರಾತ್ರಿಯೇ. ಬದುಕು ನಡೆಸಲು ಇಬ್ಬರಿಗೂ ಉದ್ದೋಜ ಮಾಡಲೇಬೇಕಾದ ಅನಿವಾರ್ಯತೆ.

ಮೊಬೈಲ್‌ನಿಂದ ಹಣ ಕೆಳಿಯುವುದು ಮಾತ್ರವಲ್ಲ, ಮನೆಯಲ್ಲಿರುವ ಬೆಳೆಭಾಷ್ಯ ವಸ್ತುಗಳನ್ನೇ ಕಂಡು ಮಾರಾಟ ಮಾಡಿತ್ತು. ಆಭರಣ, ನಗದನ್ನು ಮಗನಿಂದ ಕಾಯ್ದುಕೊಳ್ಳುವುದೇ ಫೋನ್‌ಕರಿಗೆ ದೊಡ್ಡ ಕೆಲಸವಾಯಿತು. ಆ ಹಣದಿಂದ ಅದೇನು

ಪಾಲಕರಿಗೆ ಕಿವಿಮಾತು

ಮತ್ತಳನ್ನು ಮೊಬೈಲ್ ವ್ಯಾಸನದಿಂದ ಹೊರತೆರಲು ಪಾಲಕರು ಕೂಡ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವೇಕಾಗುತ್ತದೆ. ಮತ್ತಳು ಹಿರಿಯರನ್ನು ಅನುಕರಿಸುವರಿಂದ, ಫೋನ್‌ಕರ ನಡವಳಿಕೆಗಳು ಅರೋಗ್ಯಕರವಾಗಿರುತ್ತಿವೆ. ‘ಎತ್ತ ಈಯಿತು ಎಂದರೆ ಹೊಟ್ಟಿಗೆ ಕಟ್ಟ’ ಎನ್ನುವ ಗಾದೆ ಮಾತು ಮತ್ತಳ ವಿಷಯಕ್ಕೆ ಅನ್ಯಾಯವಾಗಿಂಬಾರದು. ಸೂಕ್ಷ್ಮವಾಗಿ ವರ್ತಿಸುವುದರಿಂದಷ್ಟೇ ಏಳಿಯರ ಸಮಸ್ಯೆಗಳನ್ನು ಬಗೆಕರಿಸುವುದು ಸಾಧ್ಯ. ಆ ಕಾರಣದಿಂದಲೇ, ಮೊಬೈಲ್ ವ್ಯಾಸನದಿಂದ ಮತ್ತಳನ್ನು ಹೊರತೆರಲು ಮನೆಮಂದಿಯಿಲ್ಲ ಸಹಕಾರ ಅಗ್ನಿ ಈ ನಿಟ್ಟಿನಲ್ಲಿ ಫೋನ್‌ಕರು ನೆನಪಿನಲ್ಲಿಟ್ಟುಹೊಳ್ಳಿಕೊಂಡ ಕೆಲವು ಸಂಗೀಗಳು:

- ತೀರಾ ಅನಿವಾರ್ಯ ವಲ್ಲಿದಿಷ್ಟರೆ ಮತ್ತಳ ಎದುರು ಮೊಬೈಲ್ ಬಳಿಸುವುದು ಬೇಡ.
- ಮನ ಮಂದಿಯಿಲ್ಲ ಬಟ್ಟಿಗೆ ಸೇರುವ ತಿಂಡಿ-ಉಳಿಟದಿಂಭಾಗ ಸಂಭರಣೆಗಳಲ್ಲಿ ಮೊಬೈಲ್ ಬಳಕೆ ಕಡ್ಡಾಯಿವಾಗಿ ಬೇಡ.
- ಹಾಸಿಗೆ ಮೇಲೆ, ದಿಂಬಿನ ಕೆಳಗೆ ಮೊಬೈಲ್ ಇರಿಸಿಹೊಳ್ಳಿಕೊಂಡಿ. ಅದನ್ನು ಹಾಸಿಗೆಯಿಂದ ಆದಮ್ಮು ದೂರವಿಡಿ.
- ಮತ್ತಳಿಗೆ ಪ್ರಸ್ತರ ಮತ್ತು ಪತ್ತಿಕೆ ಓದುವದನ್ನು ಅಭಾಸ ಮಾಡಿಸಿ. ಸಂಗೀತ, ನೃತ್ಯದಿಂಭಾಗ ಯಾವುದಾದರೂ ಕಲೆಯಲ್ಲಿ ತೂಡಿಕೊಳ್ಳಲ್ಲಿ ಪ್ರೋತ್ಸಾಹಿಸಿ.
- ದಿನದಲ್ಲಿ ಒಂದಿಟ್ಟು ಸಮಯ ಅಂಡದಲ್ಲಿ ತೂಡಿಕೊಳ್ಳಲ್ಲಿವಂತೆ ನೋಡಿಕೊಳ್ಳಿ.
- ಆವ್ಯಾಸಮಾಲೋಚಕರ ಸಲಹ ಪಡೆಯಿಲುವುದು ಅನಿವಾರ್ಯ ಎನ್ನಿಸಿದಾಗ ಹಿಂಜರಿಯಿಲುವುದು ಬೇಡ. ಕೆಲವೊಮ್ಮೆ ಕಾನ್ಸೆಲಿಂಗ್ ಮತ್ತಳಿಗಷ್ಟೇ ಅಲ್ಲ, ದೊಡ್ಡವರಿಗೂ ಅಗತ್ಯ.

ಮಾಡುತ್ತಿದ್ದನೋ ಇದುವರೆಗೂ ಬಾಯಿ ಬಿಡುಸಲು ಅಗಿಲ್ಲ. ಹೆಚ್ಚಿಗೆ ಮಾತನಾಡಿದರೆ ಹದಿದೆಯಿಸಿನ ಹುಡಗ ಪಾನಾದರೂ ಹೆಚ್ಚಿ ಕಡಿಮೆ ಮಾಡಿಕೊಂಡು ಬಿಟ್ಟಾನು ಎನ್ನುವ ಭಯ. ಈಗ ಅವನನ್ನು ಯಾವುದಾದರೂ ಹೊಬ್ಬೆಗಿಗೆ ಸೇರಿಸುವ ಬಗ್ಗೆ ಆಲೋಚಿಸುತ್ತಿದ್ದಾರೆ.

ಇಲ್ಲಿ ಯಾರನ್ನು ದೂರವುದು? ಪ್ರೋವಕರು ಮತ್ತಳಿಗೆ ಸಮಯ ಕೊಡುವೇಕು, ಮನೆಯಲ್ಲಿ ಹಿರಿಯರ ಮಾರ್ಗದರ್ಶನ ಬೆಕು ಎನ್ನುವ ಮಾತು ನಿಜ. ಆದರೆ, ಪ್ರೋವಕರ ತ್ವಿತೀಯ ನಡವಳಿಕೆ ಮತ್ತು ಕಣ್ಣಾವಲಿನ ನಡುವೆಯೂ ಕೆಲವು ಮತ್ತಳು ದಾರಿ ತಪ್ಪಿತ್ತಿರುವ ಉದಾಹರಣೆಗಳು ಕಣ್ಣಮುಂದೆ ಸಾಕಷಿಯೇ. ಹೊಮೋನಾದ ನಂತರ ಈ ತರಹದ ಘಟನೆಗಳು ತುಂಬಾ ಹೆಚ್ಚಿಯೇ.

ಬಡವರೋ, ಸಿರಿವಂತರೋ ಸ್ಯಾಕ್ರೋಫ್ರೋನೋ ಅವಕ್ಕತೆ ಎಲ್ಲರಿಗೂ ಇಧ್ದೇ ಇದೆ. ಶಾಲೆಯ

ಒದನಿಂದ ಹಿಡಿದು ಪ್ರತಿಯೊಂದು ವಿವರ್ಯಕ್ಕು ಮೊಬೈಲ್ ಅನಿವಾರ್ಯವಾಗಿರುವಾಗ ಅದರ ಹಿಡಿತದಿಂದ ಮತ್ತಳನ್ನು ತಪ್ಪಿಸುವ ಬಗೆಯಾದರೂ ಹೆಗೆ?

ಮಿತಿ ಏರುತ್ತಿರುವ ಮೊಬೈಲ್ ಚಟ್ಟವನ್ನು ನಿಯಂತ್ರಿಸುವ ದಾರಿ ಕಾಣದೆ ಪ್ರೋವಕರು ಕಂಗಳಾಗಿದ್ದಾರೆ. ಹಿಂದೆಲ್ಲಾ ಮತ್ತಳನ್ನು ಹಾಸ್ಟೆಲ್‌ಗೆ ಹಾಕುವುದಕ್ಕೆ ಬೇರೆಯೇ ಕಾರಣಗಳಿದ್ದವು. ವಾಸಿಸುತ್ತಿರುವ ಉಲಿನಲ್ಲಿ ಕಲೆಯೇ ಅವಕಾಶಗಳು ಇಲ್ಲದೆ ದೂರದ ಉಲಿನ ಶಾಲಾ-ಕಾರ್ಯೇಜು ಸೇರುವುದು ಅನಿವಾರ್ಯವಾಗಿದ್ದಾಗ ಅಲ್ಲಿ ಹಾಸ್ಟೆಲ್ ಅನಿವಾರ್ಯವಾಗುತ್ತಿತ್ತು. ಕುಟುಂಬದಲ್ಲಿನ ಬಡತನ ಕಾಡ ಮತ್ತಳು ಹಾಸ್ಟೆಲ್ ಸೇರಲು ಕಾರಣವಾಗುತ್ತಿತ್ತು. ಆದರೆ, ಇತ್ತಿಚೆಗಿ ಮೊಬೈಲ್ ಚಟ್ಟ ಬಿಡುಸುವ ಉದ್ದೇಶದಿಂದ ಮತ್ತಳನ್ನು ಹಾಸ್ಟೆಲ್‌ಗೆ ಸೇರಿಸುತ್ತಿರುವುದು ಹೆಚ್ಚಿಗೊಂಡೆ. ಹಟ್ಟ, ಸಿಡುಪು, ಎದುರು ವಾದಿಸುವಂಥ ನಡವಳಿಕೆಗಳು ಹೈಸ್ಕೂಲ್ ಹಿರಿಯರಲ್ಲಿ ದ್ವೇಹಿಕ ಬಡಲಾವಣೆಯ ಜೊತೆಗೆ ಹಾಮೋನಿನ ವೃತ್ತಾಸದಲ್ಲಿ ಸಹಜ ಎಂದು ಒಬ್ಬೊಳ್ಳಬಹುದಾದರೂ, ಅತಿರೇಕಕ್ಕೆ ಹೋಗುತ್ತಿರುವುದು ಆತಂಕ ತರುವ ವಿವರ.

ಮೊಬೈಲ್ ಬಾಧಿತ ಮತ್ತಳನ್ನು ದಿಂಡು ವ್ಯಾಸನದಿಂದ ಹೊರಗೆ ತರಲು ಹಾಸ್ಟೆಲ್‌ಗೆ ಸೇರಿಸುವುದೋ ಪರಿಹಾರವಲ್ಲ. ಕೆಲವು ಮತ್ತಳು ಹಾಸ್ಟೆಲ್ ಸೇರಿದ ನಂತರ ಸರಿಹೋಗಲಾಬಹುದು, ಮತ್ತೆ ಕೆಲವರ ಮನೆಯ್ತಿ ಮತ್ತುಮ್ಮೆ ಬಿಗಡಾಯಿಸಲಾಬಹುದು. ಹಾಗಾಗಿ ಮೊದಲು ಆಪ್ಟೋಸ್ಮಾಲೋಚಕರ ಬಳಿ ಕರೆದೊಯ್ದು, ಸೂಕ್ಷ ಚಿಕ್ಕೆ ಹೊಡಿಸುವುದು ಒಳತು.

ಪ್ರತಿಕ್ರಿಯೆ: feedback@sudha.co.in

